

# *The Sandur Manganese & Iron Ores Limited*

(An ISO 9001:2015; ISO 14001:2015 and 45001:2018 certified company)

CIN:L85110KA1954PLC000759; Website: www.sandurgroup.com

## **REGISTERED OFFICE**

'SATYALAYA', No.266  
Ward No.1, Palace Road  
Sandur - 583 119, Ballari District  
Karnataka, India  
Tel: +91 8395 260301/ 283173-199  
Fax: +91 8395 260473



## **CORPORATE OFFICE**

'SANDUR HOUSE', No.9  
Bellary Road, Sadashivanagar  
Bengaluru - 560 080  
Karnataka, India  
Tel: +91 80 4152 0176 - 79 / 4547 3000  
Fax: +91 80 4152 0182

SMIORE / SEC / 2023-24 / 92

16 February 2024

BSE Limited  
Phiroze Jeejeebhoy Towers  
Dalal Street  
Mumbai - 400 001  
Scrip Code: 504918

National Stock Exchange of India Limited  
Exchange Plaza, C-1, Block G  
Bandra-Kurla Complex  
Mumbai - 400 051  
Symbol: SANDUMA

Dear Sir/ Madam,

***Sub: Newspaper Publication regarding Transfer of Equity Shares to Investor Education and Protection Fund***

Pursuant to the provisions of Regulations 30 and 47 of Securities and Exchange Board of India (Listing Obligations and Disclosure Requirements) Regulations, 2015 and Section 124(6) of the Companies Act, 2013 read with Investor Education and Protection Fund Authority (Accounting, Audit, Transfer and Refund) Rules, 2016, as amended from time to time, please find enclosed herewith the copies of the newspaper advertisement published on 16 February 2024 in Financial Express (English) and in Sanjevani (Kannada) having wide circulation, regarding transfer of equity shares of the Company to Investor Education and Protection Fund (IEPF), on which dividend has been remained unpaid/unclaimed for seven consecutive years or more.

The Exchanges are requested to kindly take the same on record.

Thank you.

*for The Sandur Manganese & Iron Ores Limited*

***Mohammed Abdul Saleem***  
***Whole Time Director, Company Secretary &***  
***Compliance Officer***  
***ICSI Membership No. F5218***

Encl: A/a

**MINES OFFICE:** Deogiri - 583112, Sandur Taluk, Ballari District

Tel: +91 8395 271025 / 28 / 29 / 40; Fax: +91 8395 271066

**PLANT OFFICE:** Metal & Ferroalloy Plant, Vyasankere, Mariyammanahalli - 583 222, Hosapete Taluk, Vijayanagara District

Tel: +91 8394 244450 / 244335

**IDBI BANK LTD**  
 Regd. Office - IDBI Tower, WTC Complex, Cuffe Parade, Mumbai- 400005  
 CIN- L65190MH2004GH148838

**BID NOTICE**  
**Subject: Invitation for Proposal for appointment of Process Advisor for Transfer of Stressed Retail Loan Exposure on Portfolio basis.**  
 IDBI Bank Limited (Bank) hereby invites the "Request for Proposal for appointment of Process Advisor for Transfer of its Stressed Loan Exposure of Retail Portfolio (Housing Loan/ Loan Against Property/ MSME). Request for proposal containing detailed requirement, terms and condition thereto are available at Bank's website [www.idbikbank.in](http://www.idbikbank.in). Click on Quick links - Notices & Tenders. For further details, you may contact at email- [assignment@idbi.co.in](mailto:assignment@idbi.co.in). The Bank reserves the right not to go ahead with the proposed appointment at any stage without assigning any reason. Bank reserves the right to accept or reject any bids.

**Place- Mumbai**  
**Date-16.02.2024**

**General Manager**  
**Corporate Office**  
**NPA Management Group**

**The Sandur Manganese & Iron Ores Limited**  
 Regd. Office: 'SATYALAYA', Door No. 266 (Old No.80, Behind Taluka Office, Palace Road, Ward No.1, Sandur - 583 119, Ballari District; CIN: L85110KA1954PLC000759; Website: [www.sandurgroup.com](http://www.sandurgroup.com); Email ID: [investors@sandurgroup.com](mailto:investors@sandurgroup.com); Telephone: +91 8395 260301; Fax: +91 8395 260473

**NOTICE**  
**(For the attention of Equity Shareholders of the Company)**  
**Sub: Transfer of Equity Shares of the Company to Investor Education and Protection Fund**

This notice is published pursuant to the provisions of sub-section (6) of Section 124 of the Companies Act, 2013 (the Act) read with Investor Education and Protection Fund Authority (IEPFA) (Accounting, Audit, Transfer and Refund) Rules, 2016 (the Rules) as amended from time to time. The Rules, amongst other matters, contain provisions for credit of all shares, in respect of which dividend has remained unpaid/unclaimed for a period of seven consecutive years or more, to DEMAT Account of the IEPFA.

In accordance with the requirements as set out in the Act and the Rules, the Company has communicated individually to the concerned shareholders whose shares are liable to be credited to the DEMAT Account of the IEPFA, at the latest available address to take appropriate action. The Company has also uploaded names of such shareholders, their folio number or DPID Client ID along with shares due for transfer to the IEPFA, on the Company's website at [www.sandurgroup.com](http://www.sandurgroup.com).

Concerned shareholders are requested to forward requisite documents as mentioned in the said communication to the Company's Registrar and Share Transfer Agent (RTA) to claim the shares and unpaid/unclaimed dividend amount(s) pertaining to financial year 2016-17 onwards, latest by **23 April 2024**. In the absence of receipt of a valid claim by the shareholder, the Company would be transferring the said shares to the DEMAT Account of the IEPFA within a period of thirty days of such shares becoming due to be transferred to the IEPF, without further notice. Subsequent to such transfer of shares to IEPF, all future benefits that may accrue thereunder, including future dividends, if any, shall be credited to the IEPFA.

**It may be noted that no claim shall lie against the Company in respect of the shares, unpaid/unclaimed dividends transferred to IEPFA and future dividends, in respect of the shares so transferred.** Shareholders whose shares or unpaid/unclaimed dividend, have been transferred to the Fund, may claim the shares under proviso to sub-section (6) of section 124 read with Rule 7 of the Rules, by making an application to the IEPFA after following the procedure prescribed under the Rules.

Shareholders are also advised to register their KYC details/ Bank details with the Company/ RTA in Form ISR-1 available at RTA website [www.vccipl.com](http://www.vccipl.com), the Company's website [www.sandurgroup.com](http://www.sandurgroup.com) (if shares are held in physical mode) or with Depository Participant (if shares are held in demat mode) and also to consider converting their physical holding to dematerialized form to eliminate risks associated with physical shares and for ease of holding as transfer of shares in physical mode is no longer applicable. Members can write to the Company or Company's RTA in this regard.

In case the shareholders have any queries on the subject matter and Rules, they may contact the undersigned at The Sandur Manganese & Iron Ores Limited, 'Sandur House', No.9, Bellary Road, Sadashivanagar, Bengaluru - 560080, Karnataka, India, Tel: 080-45473010/ 3018, Fax: 080-41520182, Email ID: [investors@sandurgroup.com](mailto:investors@sandurgroup.com) or Venture Capital and Corporate Investments Private Limited, Registrar & Transfer Agent at 'Aurum', Door No.4-50/P-II/57/4F & 5F, Plot No.57, 4<sup>th</sup> & 5<sup>th</sup> Floors, Jayabhen Enclave Phase - II, Gachibowli, Hyderabad - 500032, Telangana, Tel: 040-23818475/23868257/35164940, Fax. No. 040-23868024, Email: [investor.relations@vccipl.com](mailto:investor.relations@vccipl.com).

Place: Bengaluru  
 Date: 15 February 2024

for The Sandur Manganese & Iron Ores Limited  
 Sd/-  
 Mohammed Abdul Saleem  
 Whole Time Director, Company Secretary & Compliance Officer

**MADRAS FERTILIZERS LIMITED**  
 (A Government of India Undertaking)  
 Regd. Office : Manali, Chennai 600 068.  
 CIN - L32201TN1966GO1005469 Web : [www.madrasfert.co.in](http://www.madrasfert.co.in)

**EXTRACT OF STATEMENT OF STANDALONE UNAUDITED FINANCIAL RESULTS FOR THE QUARTER AND NINE MONTHS ENDED DECEMBER 31, 2023** (Rs. in Lacs except EPS)

| S. No. | Particulars  | Quarter Ended          |                        |                        | Nine Months Ended      |                        |                      | Year Ended           |  |  |
|--------|--|------------------------|------------------------|------------------------|------------------------|------------------------|----------------------|----------------------|--|--|
|        |  | 31.12.2023 (Unaudited) | 30.09.2023 (Unaudited) | 31.12.2022 (Unaudited) | 31.12.2023 (Unaudited) | 31.12.2022 (Unaudited) | 31.12.2023 (Audited) | 31.03.2023 (Audited) |  |  |
| 1      | Total Income from operations (net)   | 55,605                 | 38,525                 | 95,381                 | 1,46,994               | 2,67,896               | 3,44,709             |                      |  |  |
| 2      | Net Profit / (Loss) for the period (before tax, Exceptional and/or Extraordinary items)  | 462                    | 335                    | 6,408                  | (2,643)                | 17,747                 | 24,866               |                      |  |  |
| 3      | Net Profit / (Loss) for the period (before tax, after Exceptional and/or Extraordinary items)  | (5,169)                | 335                    | 6,408                  | (8,274)                | 17,747                 | 24,866               |                      |  |  |
| 4      | Net Profit / (Loss) for the period after tax (after Exceptional and/or Extraordinary items)  | (5,169)                | 335                    | 5,107                  | (8,274)                | 13,801                 | 18,533               |                      |  |  |
| 5      | Total Comprehensive income for the period (Comprising Profit / (Loss) for the period (after tax) and other comprehensive Income (after tax)) | (5,093)                | 335                    | 5,121                  | 800                    | 17,012                 | 21,833               |                      |  |  |
| 6      | Equity Share Capital   | 16110                  | 16110                  | 16110                  | 16110                  | 16110                  | 16110                |                      |  |  |
| 7      | Earnings per Share (of ₹ 10/- each) (for continuing and discontinued operations)   |                        |                        |                        |                        |                        |                      |                      |  |  |
|        | Basic :  | (3.21)                 | (0.21)                 | 3.17                   | (5.14)                 | 8.57                   | 11.50                |                      |  |  |
|        | Diluted :  | (3.21)                 | (0.21)                 | 3.17                   | (5.14)                 | 8.57                   | 11.50                |                      |  |  |

**Note:**  
 1. The above financial results have been reviewed by the Audit Committee and taken on record by the Board of Directors of the Company at their meeting held on 14.02.2024 and the Statutory Auditor of the Company has issued their Limited Review Report on the same.  
 2. The above is an extract of the detailed format of Quarterly Financial Results filed with the Stock Exchange under Regulation 33 of the SEBI (Listing Obligations and Disclosure Requirements) Regulations, 2015. The full format of the Quarterly and Nine months ended Unaudited Financial Results are available on Stock Exchange website, [www.nseindia.com](http://www.nseindia.com) and on the Company's website [www.madrasfert.co.in](http://www.madrasfert.co.in).

By order of the Board  
 Sd/-  
**Dr. K. JAYACHANDRAN**  
 WHOLE TIME DIRECTOR (TECHNICAL)  
 DIN : 10062573

Place : Chennai  
 Date : 14.02.2024

**Sun Pharmaceutical Industries Limited**  
 Regd. Office: SPARC, Tandajja, Vadodara - 390 012, Gujarat, India  
 Corporate Office: Sun House, Plot No. 201 B/1, Western Express Highway, Goregaon - East, Mumbai - 400 063, Maharashtra, India  
 Tel: 022-43244324 CIN: L24230GJ1993PLC019050  
 Website: [www.sunpharma.com](http://www.sunpharma.com) Email: [secretarial@sunpharma.com](mailto:secretarial@sunpharma.com)

**SHAREHOLDER SATISFACTION SURVEY ON R/A SERVICES**

At Sun Pharma, we are committed to ensure the shareholders are provided best and timely services. In our endeavor to strengthen our shareholder services, we wish to get feedback on the services provided by our Registrar and Share Transfer Agent- Link Intime India Pvt. Ltd. Please take the Shareholder Satisfaction Survey, by 29th February, 2024 by accessing the URL - <https://forms.office.com/r/ehVufTfanc> or by scanning the QR Code as mentioned alongside. It takes less than a minute, we encourage our shareholders to take the survey as your feedback is important.

QR Code: 

For Sun Pharmaceutical Industries Limited  
 Anoop Deshpande  
 Company Secretary and Compliance Officer  
 ACS-23983

Place: Mumbai  
 Date: February 15, 2024

**BHEEMA CEMENTS LTD**  
 www.bheemacement.net  
 Regd. Office: 6-3-652/C/A, Flat 5 A, "KAUTILYA" Amrutha Estates, Opp. Vijaya Bank, Somajiguda, Hyd-082.  
 Mob: +91 90002 65555, +91 78931 27512, Email: [corporate@bheemacement.net](mailto:corporate@bheemacement.net)  
 CIN: L26942TG1978PLC002315

**EXTRACTS OF THE STATEMENT OF UN-AUDITED FINANCIAL RESULTS FOR THE QUARTER ENDED 31<sup>ST</sup> DECEMBER, 2023**  
 (Rs. in Lakhs unless otherwise stated)

| S. No. | Particulars   | Quarter Ended          |                        |                        | Nine months Ended      |                        | Year Ended           |
|--------|---|------------------------|------------------------|------------------------|------------------------|------------------------|----------------------|
|        |   | 31.12.2023 (Unaudited) | 30.09.2023 (Unaudited) | 31.12.2022 (Unaudited) | 31.12.2023 (Unaudited) | 31.12.2022 (Unaudited) | 31.03.2023 (Audited) |
| 1      | Total Income from Operations  | 0.11                   | 0.08                   | 0.06                   | 0.26                   | 0.17                   | 1.76                 |
| 2      | Net Profit / (Loss) for the period before Tax   | (738.23)               | (738.28)               | (802.01)               | (2219.82)              | (3262.41)              | (4382.69)            |
| 3      | Net Profit / (Loss) for the period after Tax  | (738.23)               | (898.07)               | (881.88)               | (2379.61)              | (3502.07)              | (4701.75)            |
| 4      | Total Comprehensive Income for the period   | (738.23)               | (898.07)               | (881.88)               | (2379.61)              | (3502.07)              | (4701.75)            |
| 5      | Equity Share Capital  | 3261.00                | 3261.00                | 3261.00                | 3261.00                | 3261.00                | 3261.00              |
| 6      | Reserves (excluding Revaluation Reserve) as shown in the Audited Balance Sheet of the previous year |                        |                        |                        |                        |                        | 4406.01              |
| 7      | Earnings Per Share (of Rs. 10/- each)   |                        |                        |                        |                        |                        |                      |
|        | 1. Basic  | (2.26)                 | (2.75)                 | (2.70)                 | (7.30)                 | (10.74)                | (14.42)              |
|        | 2. Diluted  | (2.26)                 | (2.75)                 | (2.70)                 | (7.30)                 | (10.74)                | (14.42)              |

**Note:**  
 a) The above is an extract of the detailed format of unaudited Quarterly Financial Results for the quarter ended 31<sup>st</sup> December, 2023 filed with the Stock Exchanges as required under Regulation 33 of the SEBI (Listing and Other Disclosure Requirements) Regulations, 2015. The full format of the same are available on the websites of BSE Ltd [www.bseindia.com](http://www.bseindia.com) and the website of the Company [www.bheemacement.net](http://www.bheemacement.net)  
 b) This statement has been reviewed by the Audit Committee and approved by the Board of Directors in their respective meeting held on 14th February, 2024.  
 c) This statement has been prepared in accordance with the Companies (Indian Accounting Standards) Rules, 2015 (Ind AS) prescribed under section 133 of the companies Act, 2013 and other recognised accounting practices and policies to the extent applicable.  
 d) The company operates only in a single segment i.e., manufacturing and distribution of cement products.  
 e) The previous year figures have been regrouped wherever necessary.

For and behalf of the Board of Directors  
 Sd/-  
**Kandula Prasanna Sai Raghuvveer**  
 Chairman

Date: 14.02.2024  
 Place: Hyderabad

**NARBADA GEMS AND JEWELLERY LIMITED**  
 Regd. Office: 3-6-291/4/B, 2nd Floor, Hyderguda, Hyderabad, Telangana, 500029  
 Ph: +91-40-4850411; E-mail: [comsac@nabadajewellery.com](mailto:comsac@nabadajewellery.com);  
 Website: [www.nabadajewellery.com](http://www.nabadajewellery.com); CIN: L01222TG1992PLC014173

**"Errata"**  
**Extract of Standalone Un-audited Financial Results for the Quarter and nine months ended 31st December, 2023** (Rs. in Lakhs)

| Sl No. | Particulars  | Quarter ended (Unaudited) 31.12.2023 | Nine months ended (Unaudited) 31.12.2023 | Corresponding quarter ended in previous Year (Unaudited) 31.12.2022 |
|--------|--|--------------------------------------|--|---|
| 1.     | Total income from operations   | 3161.46                              | 7533.83                                  | 2971.08   |
| 2.     | Net Profit / (Loss) for the period (before Tax, Exceptional and/or extraordinary items)  | 576.94                               | 991.69                                   | 129.05  |
| 3.     | Net Profit / (Loss) for the period after tax (after Exceptional and/or extraordinary items)  | 431.67                               | 742.02                                   | 96.58   |
| 4.     | Total Comprehensive Income for the period (Comprising Profit / (Loss) for the period (after tax) and Other Comprehensive Income (after tax)) | 431.67                               | 742.02                                   | 96.58   |
| 5.     | Equity Share Capital   | 2115.73                              | 2115.73                                  | 2115.73   |
| 6.     | Other Equity (excluding Revaluation Reserve) as shown in the Audited Balance Sheet of the previous year                                      | -                                    | -  | -   |
| 7.     | Earnings Per Share (for continuing and discontinued operations) - Basic : Diluted :  | 2.04<br>2.04                         | 3.51<br>3.51                             | 0.51<br>0.45  |

**Notes:**  
 1. The above Standalone financial results were reviewed and recommended by the Audit committee, later approved by the Board of Directors of the Company in their respective meetings held on 14th February 2024.  
 2. The Chairman and the Managing Director of the Company has been identified as the Chief Operating Decision Maker (CODM) as defined by IND AS 108, "Operating Segment". The Company operates in one segment only; accordingly, segment information has not been separately disclosed.  
 3. The Statutory Auditors of the company have carried out Limited Review of the aforesaid results and issued an unmodified opinion on the same.  
 4. The figures for corresponding previous year have been re-grouped/re-classified wherever necessary to make them comparable with present results.

For and on behalf of Board of Directors  
 Sd/-  
**Sanjay Kumar Sanghi**  
 Managing Director  
 DIN: 00629693

Place: Hyderabad  
 Date: 14.02.2024

**NORTH EASTERN CARRYING CORPORATION LIMITED**  
 (CIN: L51909DL1984PLC019485)  
 Regd. Office-9062/47, RAM BAGH ROAD, AZAD MARKET, DELHI- 110006  
 Tel. No.-011-23517516-19, Email [ld-cs@necgroup.com](mailto:ld-cs@necgroup.com), Website- [www.necgroup.com](http://www.necgroup.com)

**Notice** is hereby given that the 2023-2024 Extra-Ordinary General Meeting ("EGM") of **NORTH EASTERN CARRYING CORPORATION LIMITED** ("the Company") will be held on **Friday, the March 08, 2024 at 1.00 PM (IST)** through Video Conferencing ("VC") Other Audio Visual Means ("OAVM") facility as per the provisions of the Companies Act, 2013 and the Rules framed thereunder read with General Circular Nos. 14/2020, 17/2020, 20/2020, 02/2021, 21/2021, 2/2022 and 10/2022 dated April 08, 2020, April 13, 2020, May 05, 2020, January 13, 2021, December 14, 2021, May 5, 2022 and December 28, 2022 respectively, issued by the Ministry of Corporate Affairs ("MCA Circulars") and the provisions of SEBI (Listing Obligations and Disclosure Requirements) Regulations, 2015 as amended ("Listing Regulations"), without the physical presence of the Members at a common venue to transact the business as set out in the Notice of EGM.

The dispatch of the EGM Notice and E-voting procedure to the Members was completed on Thursday, February 15, 2024. The Notice has been sent electronically to those members, whose email addresses were available with the Company's Registrar and Transfer Agent, MAS Services Limited. For the members, who have not registered their email addresses, the procedure for registering their email id has been provided in the Notice of EGM. In terms of section 108 of the Act read with Rule 20 of the Companies (Management and Administration) Rules, 2014, as amended and Regulation 44 of Listing Regulations, the Company is providing the facility to its Members to exercise their right to vote by electronic means on all of the businesses specified in the Notice convening the EGM of the Company (remote e-voting) and e-voting during the meeting through e-voting services of National Securities Depository Limited ("NSDL"). The details pursuant to the Act are as under: • Members holding shares either in physical form or in dematerialized form, as on the Cut-Off Date i.e. Friday, March 01, 2024 ('eligible Members'), can exercise their right to vote by using the remote e-voting and e-voting facility for all of the businesses specified in the Notice convening the EGM of the Company; • The remote e-voting will commence on Tuesday, March 05, 2024 (9.00 A.M. IST); • The remote e-voting will end on Thursday, March 07, 2024 (5.00 P.M.); • The remote e-voting module shall be disabled for voting thereafter and once the vote on a resolution is cast by the member, he/she shall not be allowed to change it subsequently or cast the vote again; • The Members can participate in the EGM even after exercising his right to vote through remote e-voting but shall not vote again in the EGM; • The members, who remain present at the EGM and have not cast their vote through remote e-voting, shall be eligible to vote through e-voting system available during the EGM; • Only a person whose name is recorded in the Register of Members or in the Register of Beneficial Owners maintained by the Depositories as on the cut-off date i.e., Friday, March 01, 2024, shall be entitled to avail the facility of remote e-voting as well as e-voting in the EGM; • In case a person becomes the Member of the Company after the dispatch of the EGM Notice but on or before the cut-off date i.e. Friday, March 01, 2024, may obtain the login ID and password by following the procedure prescribed in the Notice of EGM. However, if a person is already registered with NSDL for e-voting then existing user ID and password can be used for casting vote; • The Notice of the EGM is available on the Company's website [www.necgroup.com](http://www.necgroup.com) and also on the NSDL's website [www.evoting.nsdl.com](http://www.evoting.nsdl.com); • In case you have any queries or issues regarding e-voting, you may refer the Frequently Asked Questions ("FAQs") and e-voting user manual for Shareholders available at the download section of [www.evoting.nsdl.com](http://www.evoting.nsdl.com) or call on toll free no.: 1800 1020 990 and 1800 22 44 30 or send a request to Mr. Amit Vishal at [evoting@nsdl.co.in](mailto:evoting@nsdl.co.in). The above information is being issued for the information and benefit of all the members of the Company and is in compliance with the MCA Circulars and the SEBI Circular.

By order of the Board of Directors of  
 North Eastern Carrying Corporation Limited  
 Sd/-  
**Utkarsh Jain**  
 Director

Date: 15.02.2024  
 Place: Delhi

**Classifieds**  
 FROM ANYTHING TO EVERYTHING.

**CLASSIFIED AD DEPOT (CAD)**  
 Book classified ads at your nearest Express Group's authorised Classified Ad Depots

**EAST**  
**PATPARGANJ** : CHAVI ADVERTISERS, Ph.: 9899701024, 22090987, 22235837, **PREET VIHAR** : AD BRIDGE COMMUNICATION, Ph.: 9810029747, 42421234, 22017210, **SHAKARPUR** : PARICHAY ADVERTISING & MARKETING, Ph.: 9350309890, 22519890, 22549890

**WEST**  
**JANAKPURI** : TRIMURTI ADVERTISERS, Ph.: 9810234206, 25530307, **KAROL BAGH (REGHARPURA)** : K R ADVERTISERS, Ph.: 9810316618, 9310316618, 41547697, **KARAM PURA** : GMJ ADVERTISING & MARKETING PVT. LTD., Ph.: 9310333777, 9211333777, 9810883377, **NEW MOTI NAGAR** : MITTAL ADVERTISING, Ph.: 25178183, 9810538183, 9555945923, **MOTI NAGAR** : UMA ADVERTISERS, Ph.: 9312272149, 8800276797, **RAMESH NAGAR** : POSITIVE ADS, Ph.: 9891195327, 9310006777, 65418908, **TILAK NAGAR** : SHIVA ADVERTISERS, Ph.: 9891461543, 25980670, 20518836, **VIKAS PURI** : AAKAR ADVT. MEDIA Ph.: 9810401352, 9015907873, 9268796133

**CENTRAL**  
**CHANDNI CHOWK** : RAMNIWAS ADVERTISING & MARKETING, Ph.: 9810145272, 23912577, 23928577, **CONNAUGHT PLACE** : HARI OM ADVERTISING COMPANY Ph.: 9811555181, 43751196

**NORTH**  
**TIS HAZARI COURT** : SAI ADVERTISING, Ph.: 9811177748  
**KINGWAY CAMP** : SHAGUN ADVERTISING, Ph.: 9818505505, 27458589, **PATEL CHEST (OPP. MORRIS NAGAR POLICE STATION)** : MAHAN ADVERTISING & MARKETING, Ph.: 9350304609, 7042590693, **PITAMPURA (PRASHANT VIHAR)** : PAAVAN ADVERTISER Ph.: 9311564460, 9311288839, 47057929

**SOUTH**  
**CHATTARPUR** : A & M MEDIA ADVERTISING, Ph.: 9811602901, 65181100, 26301008, **KALKAJI** : ADWIN ADVERTISING, Ph.: 981111825, 41605556, 26462690, **MALVIYA NAGAR** : POOJA ADVERTISING & MARKETING SERVICE, Ph.: 9891081700, 24331091, 46568866, **YUSUF SARAI** : TANEJA ADVERTISEMENT & MARKETING Ph.: 9810843218, 26561814, 26510090

**NCR**  
**FARIDABAD (NEELAM FLYOVER)** : AID TIME (INDIA) ADVERTISING, Ph.: 9811195834, 0129-2412798, 2434654, **FARIDABAD (NIT, KALYAN SINGH CHOWK)** : PULSE ADVERTISING, Ph.: 9818078183, 9811502088, 0129-4166498, **FARIDABAD** : SURAJ ADVERTISING & MARKETING, Ph.: 9810680954, 9953526681, **GURGAON** : SAMBODHI MEDIA PVT. LTD., Ph.: 0124-4065447, 9711277174, 9910633399, **GURGAON** : AD MEDIA ADVERTISING & PR, Ph.: 9873804580, **NOIDA (SEC. 29)** : RDX ADVERTISING, Ph.: 9899268321, 0120-4315917, **NOIDA (SEC. 65)** : SRI SAI MEDIA, Ph.: 0120-4216117, **NOIDA (SEC. 58)** : JAI LAKSHMI ADVERTISERS, Ph.: 9873807457, 991191719  
**GHAZIABAD (HAPUR ROAD TIRAHA, NR GURUDWARA)** : TIRUPATI BALAJI ADVERTISING & MARKETING, Ph.: 9818373200, 8130640000, 0120-4561000

**EDUCATION (IAS & PMT ACADEMIES)**  
 FRIENDS PUBLICITY SERVICE 23287653, 23276901, 9212008155  
 For CAD enquiries please contact :  
**ROHIT JOSHI** 9818505947, **ABHINAV GUPTA** 9910035901  
 For booking classified ads, please contact 011-23702148, 0120-6651215, E-mail : [delhi.classifieds@expressindia.com](mailto:delhi.classifieds@expressindia.com)

**GRP Limited**  
 (CIN : L25191GJ1974PLC002555)  
 Registered Office : Plot No.8, GIDC Estate, Ankleshwar - 393 002 Dist. Bharuch, Gujarat  
 Tel no.: 022 67082600 / 2500, e-mail id: [investor.relations@grpweb.com](mailto:investor.relations@grpweb.com), website: [www.grpweb.com](http://www.grpweb.com)

**EXTRACT OF UNAUDITED FINANCIAL RESULTS FOR THE QUARTER & NINE MONTHS ENDED 31st DECEMBER, 2023** (₹ in Lakhs)

| Sr No. | Particulars  | Standalone             |                        |                        | Consolidated           |                        |                        |
|--------|--|------------------------|------------------------|------------------------|------------------------|------------------------|------------------------|
|        |  | Quarter ended          |                        | Nine Months ended      | Quarter ended          |                        | Nine Months ended      |
|        |  | 31-12-2023 (Unaudited) | 31-12-2022 (Unaudited) | 31-12-2023 (Unaudited) | 31-12-2023 (Unaudited) | 31-12-2022 (Unaudited) | 31-12-2023 (Unaudited) |
| 1      | Total Income from Operation (Net)  | 10,966.68              | 11,439.58              | 32,289.29              | 10,968.75              | 11,428.66              | 32,343.65              |
| 2      | Net Profit / (Loss) for the period (before Tax, Exceptional and/or Extraordinary items)  | 607.07                 | 400.24                 | 1,567.03               | 571.11                 | 401.33                 | 1,482.66               |
| 3      | Net Profit / (Loss) for the period before tax (after Exceptional and/or Extraordinary items)   | 607.07                 | 400.24                 | 1,567.03               | 571.11                 | 401.33                 | 1,482.66               |
| 4      | Net Profit / (Loss) for the period after tax (after Exceptional and/or Extraordinary items)  | 461.80                 | 395.01                 | 1,168.57               | 431.19                 | 395.30                 | 1,096.53               |
| 5      | Total Comprehensive Income for the period (Comprising Profit / (Loss) for the period (after tax) and Other Comprehensive Income (after tax)) | 385.20                 | 383.68                 | 1,071.14               | 354.59                 | 386.63                 | 999.10                 |
| 6      | Equity Share Capital   | 133.33                 | 133.33                 | 133.33                 | 133.33                 | 133.33                 | 133.33                 |
| 7      | Other Equity (excluding Revaluation Reserve) as shown in the Audited Balance Sheet of the previous year                                      | -                      | -                      | -                      | -                      | -                      | -                      |
| 8      | Earnings Per Share (of ₹ 10/- each) (for continuing and discontinued operations) (*Not Annualised)   |                        |                        |                        |                        |                        |                        |
|        | 1. Basic : (in ₹)  | 34.64 *                | 29.63 *                | 87.64 *                | 32.34 *                | 29.65 *                | 82.24 *                |
|        | 2. Diluted : (in ₹)  | 34.64 *                | 29.63 *                | 87.64 *                | 32.34 *                | 29.65 *                | 82.24 *                |

**Notes:**  
 1. The above is an extract of the detailed format of Quarterly/ Nine months ended Financial Results filed with the Stock Exchanges under Regulation 33 of the SEBI (Listing Obligation and Disclosure Requirements) Regulations, 2015. The full format of the Year ended Financial Results are available on the Stock Exchange websites ([www.nseindia.com](http://www.nseindia.com) and [www.bseindia.com](http://www.bseindia.com)) and on the Company's website ([www.grpweb.com](http://www.grpweb.com)).  
 2. The above results have been reviewed by the Audit committee and approved by the Board of Directors at their meeting held on 14th February, 2024.  
 3. Figures for the previous period are regrouped/reclassified wherever necessary, to make them comparable.

FOR GRP LIMITED  
**HARSH R. GANDHI**  
 JOINT MANAGING DIRECTOR  
 DIN 00133091

Place : Mumbai  
 Date : 14th February, 2024

**RELIGARE RELIGARE ENTERPRISES LIMITED**  
 Values that bind  
 CIN: L74899DL1984PLC146935  
 Regd. Office: 1407, 14th Floor, Chiranjiv Tower, 43, Nehru Place, New Delhi-110019  
 Phone: +91-11-4472-5676, Website:

